

19.5.2020

ಸಿಸಿಪಿಎಸ್ ಕೋವಿಡ್-19 ಶಾಲೆಗೆ ಹಿಂತಿರುಗುವ ಮಾರ್ಗಸೂಚಿಗಳು

ಶಾಲಾ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳು

- ಆಸ್ಟ್ರೇಲಿಯಾದ ಆರೋಗ್ಯ ಸಂರಕ್ಷಣಾ ಪ್ರಧಾನ ಸಮಿತಿ (ಎಎಚ್‌ಪಿಪಿಸಿ) ತರಗತಿ ಕೊಠಡಿಗಳಲ್ಲಿ ಅಥವಾ ಕಾರಿಡಾರ್‌ಗಳಲ್ಲಿ ನಾಲ್ಕು ಚದರ ಮೀಟರ್‌ಗೆ ಒಬ್ಬರಿಗಿಂತ ಹೆಚ್ಚು ಜನರ 'ಸ್ಥಳ ಸಾಂದ್ರತೆಯ ನಿಯಮ' ಹಾಗೂ ತರಗತಿ ಚಟುವಟಿಕೆಗಳ ಸಮಯದಲ್ಲಿ ವಿದ್ಯಾರ್ಥಿಗಳ ನಡುವೆ 1.5 ಮೀಟರ್ ಅಂತರ ಕಾಯ್ದುಕೊಳ್ಳುವುದು ಸೂಕ್ತವಲ್ಲ ಅಥವಾ ಪ್ರಾಯೋಗಿಕವಲ್ಲ ಎಂದು ಸಲಹೆ ನೀಡಿದೆ. ಆದ್ದರಿಂದ, ಈಹಿಂದೆ ಸ್ಥಾಪಿಸಲಾದ ಪ್ರತಿ ತರಗತಿಗೆ 10 ವಿದ್ಯಾರ್ಥಿಗಳ ಅನುಪಾತವು ಶಾಲೆಗಳಲ್ಲಿ ಈಗಲಾಗುತ್ತಿರುವುದಿಲ್ಲ.
- ಪರಿವರ್ತನೆಗೆ ತಯಾರಾಗಲು ಎಲ್ಲಾ ಶಾಲಾ ಸಿಬ್ಬಂದಿಗಳನ್ನು ಬೆಂಬಲಿಸಲು 25 ಮೇ 2020 ಸೋಮವಾರ ವಿದ್ಯಾರ್ಥಿಗಳಿಲ್ಲದ ದಿನವಾಗಿರುತ್ತದೆ. ಶಾಲೆಗಳು ಈದಿನವನ್ನು ತಮ್ಮ ಶಾಲೆಯಲ್ಲಿ ಆರೋಗ್ಯ ಸಲಹೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು, ಶಾಲಾ ದಿನಚರಿಗಳನ್ನು ಪುನಃ ಸ್ಥಾಪಿಸಲು, ದೂರಸ್ಥ ಮತ್ತು ಹೊಂದಿಕೊಳ್ಳುವ ಕಲಿಕೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯನ್ನು ನಿರ್ಣಯಿಸುವ ವಿಧಾನವನ್ನು ಸ್ಥಾಪಿಸಲು ಮತ್ತು ತಕ್ಷಣದ ಆರೋಗ್ಯ ಮತ್ತು ಯೋಗಕ್ಷೇಮದ ಅಗತ್ಯವಿರುವ ವಿದ್ಯಾರ್ಥಿಗಳನ್ನು ಗುರುತಿಸಲು ಬಳಸುತ್ತವೆ.
- ಸಾಮಾನ್ಯ ದಿನಚರಿಗೆ ಮರಳಲು ವಿದ್ಯಾರ್ಥಿಗಳನ್ನು ಬೆಂಬಲಿಸುವ ಪ್ರಾಮುಖ್ಯತೆ, ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು, ಏನಾಗುತ್ತಿದೆ ಎನ್ನುವ ಕುರಿತು ಬೆಳವಣಿಗೆಗೆ ಸೂಕ್ತವಾದ ಮಾಹಿತಿಯನ್ನು ಒದಗಿಸುವುದು, ಜೊತೆಗೆ ವಿದ್ಯಾರ್ಥಿಗಳಿಗೆ ಅವರ ಕಾಳಜಿ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಸುರಕ್ಷಿತ ಸ್ಥಳವನ್ನು ಒದಗಿಸುವುದರ ಮೌಲ್ಯವನ್ನು ನಾವು ಅರ್ಥಮಾಡಿಕೊಂಡಿದ್ದೇವೆ.

ಸ್ಥಳದಲ್ಲಿನ ಶಾಲೆಗೆ ಮರಳುವ ವರ್ಷದ ಹಂತಗಳಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕೆಂದು ನಿರೀಕ್ಷಿಸಲಾಗುತ್ತದೆ. ವೈದ್ಯಕೀಯ ಸಲಹೆಯ ಆಧಾರದ ಮೇಲೆ ಈ ವಿದ್ಯಾರ್ಥಿಗಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುವುದನ್ನು ಪೋಷಕರು ಆಯ್ಕೆ ಮಾಡಿಕೊಂಡಿದ್ದನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಮಕ್ಕಳು ಮನೆಯಲ್ಲೇ ಇದ್ದರೆ ಶಾಲೆಗಳು ದೂರಸ್ಥ ಕಲಿಕೆಯನ್ನು ಒದಗಿಸುವ ಅಗತ್ಯವಿಲ್ಲ. ಹೀಗಿದ್ದಲ್ಲಿ ದಯವಿಟ್ಟು ನಿಮ್ಮ ಉಪ-ಶಾಲಾ ಸಹಾಯಕ ಪ್ರಾಂಶುಪಾಲರನ್ನು ಸಂಪರ್ಕಿಸಿ.

ಫೌಂಡೇಷನ್ - ಗ್ರೇಡ್ 2: ಆನೆ ಮ್ಯಾಕ್‌ಡೋನಾಲ್ಡ್

ಗ್ರೇಡ್ 3 ರಿಂದ ಗ್ರೇಡ್ 6: ಮಿಕ್ ಸ್ವೀನೀ

ಯೋಗಕ್ಷೇಮ: ಕೆರಿ ಬೇಟ್ಸ್

ಇತರ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳು

- ಆಟದ ಮೈದಾನದ ಉಪಕರಣಗಳನ್ನು ಬಳಸಬಹುದು. ಆದರೆ, ವಿದ್ಯಾರ್ಥಿಗಳು ಬಳಕೆಯ ಮೊದಲು ಮತ್ತು ನಂತರ ಕೈಯ ನೈರ್ಮಲ್ಯವನ್ನು ಅನುಸರಿಸಬೇಕು. ವರ್ಧಿತ ನೈರ್ಮಲ್ಯ ಕಾರ್ಯಕ್ರಮದ ಭಾಗವಾಗಿ ವಿರಾಮ ಮತ್ತು ಉಟಡಮಯವಂತರ ಆಸ್ಪತ್ರೆ ದರ್ಜೆಯ ಸೋಂಕುನಿವಾರಕದೊಂದಿಗೆ ಆಟದ ಮೈದಾನಗಳನ್ನು ಒರೆಸಲಾಗುತ್ತದೆ.
- ಹಂಚಿಕೊಂಡ ಸಾಧನಗಳನ್ನು ಬಳಸಿದರೆ, ಬಳಕೆಯ ಮೊದಲು ಮತ್ತು ನಂತರ ಕಟ್ಟುನಿಟ್ಟಾದ ಕೈಗಳ ನೈರ್ಮಲ್ಯವನ್ನು ಅನುಸರಿಸಬೇಕು.
- ವಿದ್ಯಾರ್ಥಿಗಳು ಕುಡಿಯುವ ಕಾರಂಜಿಯಿಂದ ನೇರವಾಗಿ ಕುಡಿಯಲು ಸಾಧ್ಯವಾಗದ ಕಾರಣ ಶಾಲೆಯಲ್ಲಿ ಬಳಸಲು ತಮ್ಮದೇ ನೀರಿನ ಬಾಟಲಿಯನ್ನು ತರಬೇಕಾಗುತ್ತದೆ.
- ಡಿಇಟಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಸುವ ನೀತಿ ಜಾರಿಯಲ್ಲಿರುತ್ತದೆ. ವಿದ್ಯಾರ್ಥಿಗಳು ಪ್ರತಿದಿನ ತಮ್ಮ ಫೋನ್‌ಗಳನ್ನು ಬೆಳಿಗ್ಗೆ ಕಚೇರಿಗೆ ಹಸ್ತಾಂತರಿಸುವಾಗ ಅದನ್ನು ಸೋಂಕುನಿವಾರಕದಿಂದ ಒರೆಸಿ ಸ್ವಚ್ಛಗೊಳಿಸಬೇಕು. ಶಾಲೆಯ ಮೊದಲು ಮತ್ತು ನಂತರ ಪ್ರಾರಂಭಿಸುವ ಕೋವಿಡ್ ಅಪ್ಲಿಕೇಶನ್‌ನೊಂದಿಗೆ ತಕ್ಷಣವೇ ಫೋನ್‌ಗಳನ್ನು ಆನ್ ಮಾಡಬಹುದು. ಶಾಲೆಗಳು ನಿರ್ವಹಿಸುವ ಪರಿಸರವಾಗಿದ್ದು, ಇದರಲ್ಲಿ ವಿದ್ಯಾರ್ಥಿ, ಸಿಬ್ಬಂದಿ ಮತ್ತು ಸಂದರ್ಶಕರ ಹಾಜರಾತಿಯ ದಾಖಲೆಗಳು ಸೇರಿದ್ದು, ಇವುಗಳು ಸಂಪರ್ಕ ಪತ್ತೆಹಚ್ಚುವಿಕೆಯನ್ನು ಬೆಂಬಲಿಸುತ್ತದೆ.

ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ

ನಿಮ್ಮ ಮಗುವಿನ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನಿಮಗೆ ನಿರ್ದಿಷ್ಟ ಕಾಳಜಿಗಳಿದ್ದರೆ, ಲಭ್ಯವಿರುವ ಯಾವುದೇ ಸೇವೆಗಳು ಮತ್ತು ಬೆಂಬಲಗಳನ್ನು ನಾವು ಬಳಸಬಹುದೆಂದು ಖಚಿತಪಡಿಸಿಕೊಳ್ಳಲು ದಯವಿಟ್ಟು ಸಹಾಯಕ ಪ್ರಾಂಶುಪಾಲರಿಗೆ ವಿಷಯ ತಿಳಿಸಿ.

ಫೌಂಡೇಷನ್ - ಗ್ರೇಡ್ 2: ಆನೆ ಮ್ಯಾಕ್‌ಡೋನಾಲ್ಡ್

ಗ್ರೇಡ್ 3 ರಿಂದ ಗ್ರೇಡ್ 6: ಮಿಕ್ ಸ್ವೀನೀ

ಯೋಗಕ್ಷೇಮ: ಕೆರಿ ಬೇಟ್ಸ್

ಸ್ವಚ್ಛಗೊಳಿಸುವುದು

ವಿಸ್ತೃತ ಮತ್ತು ಹೆಚ್ಚಿದ ಶುಚಿಗೊಳಿಸುವ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ ಮತ್ತು ಅವುಗಳು ಮುಂದುವರಿಯುತ್ತವೆ. ಹೆಚ್ಚು ಸ್ಪರ್ಶಿಸುವ ಮೇಲ್ಮೈಗಳಲ್ಲಿ ಪ್ರಸರಣದ ಅಪಾಯಗಳು ಕಡಿಮೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಇದು ದಿನವಿಡೀ ಮಾಡುವ ಶುಚಿಗೊಳಿಸುವಿಕೆಯನ್ನು ಒಳಗೊಂಡಿರುತ್ತದೆ.

ಸ್ಥಳದಲ್ಲಿ ಹಾಜರಾತಿ

ಕೊರೋನಾವೈರಸ್ (ಕೋವಿಡ್-19) ಹರಡುವ ಅಪಾಯವನ್ನು ಕಡಿಮೆ ಮಾಡಲು ಶಾಲಾ ಸಮುದಾಯಗಳು ತೆಗೆದುಕೊಳ್ಳಬಹುದಾದ ಒಂದು ಪ್ರಮುಖ ಕ್ರಮವೆಂದರೆ, ಯಾವುದೇ ಅನಾರೋಗ್ಯವಿರುವ ಸಿಬ್ಬಂದಿ, ಮಕ್ಕಳು ಮತ್ತು ಯುವಕರು ಮನೆಯಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ.

ವೈರಸ್ ಹರಡುವ ಅಪಾಯವು ತುಂಬಾ ಕಡಿಮೆಯಿದ್ದರೂ, ತೀವ್ರ ಅನಾರೋಗ್ಯದ ಅಪಾಯದಲ್ಲಿರುವ ಸಿಬ್ಬಂದಿ ಅಥವಾ ವಿದ್ಯಾರ್ಥಿಗಳು ಅವರ ವೈದ್ಯಕೀಯ ವೃತ್ತಿಪರ ಬೆಂಬಲದೊಂದಿಗೆ ಈ ಸಮಯದಲ್ಲಿ ಸ್ಥಳಕ್ಕೆ ಹಾಜರಾಗುವ ಸೂಕ್ತತೆಯನ್ನು ಪ್ರತ್ಯೇಕವಾಗಿ ನಿರ್ಣಯಿಸಬೇಕು.

ಶಾಲಾ ಪರಿಸರದಲ್ಲಿ ಕೊರೋನಾವೈರಸ್ (ಕೋವಿಡ್-19) ಹರಡುವ ಮುಖ್ಯ ಅಪಾಯ ವಯಸ್ಕರ ನಡುವೆ ಇರುವುದರಿಂದ, ಅಗತ್ಯ ಶಾಲಾ ಸೇವೆಗಳನ್ನು ತಲುಪಿಸುವವರು ಮತ್ತು ಕಾರ್ಯಾಚರಣೆಗಳನ್ನು ಒದಗಿಸುವವರು ಅಥವಾ ಬೆಂಬಲಿಸುವವರನ್ನು ಮಾತ್ರ ಶಾಲಾ ಮೈದಾನದ ಒಳಕ್ಕೆ ಬಿಡಲಾಗುತ್ತದೆ. ಪೋಷಕರು ಯಾವುದೇ ಕಾರಣಕ್ಕಾಗಿ ಶಾಲೆಯನ್ನು ಸಂಪರ್ಕಿಸಬೇಕಾದರೆ, ದಯವಿಟ್ಟು ಶಾಲಾ ಕಚೇರಿಗೆ ಫೋನ್ ಮಾಡಿ.

ಅನಾರೋಗ್ಯವಿರುವ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮನೆಯಲ್ಲೇ ಇರಬೇಕು.

ಸಂಕೀರ್ಣವಾದ ವೈದ್ಯಕೀಯ ಅಗತ್ಯತೆಗಳನ್ನು ಹೊಂದಿರುವ ವಿದ್ಯಾರ್ಥಿಗಳ ಪೋಷಕರು / ಆರೈಕೆದಾರರು (ದುರ್ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವವರೂ ಒಳಗೊಂಡಂತೆ), ಸ್ಥಳದಲ್ಲಿನ ಶಿಕ್ಷಣವು ಸೂಕ್ತವಾದುದಾಗಿದೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಬೆಂಬಲಿಸಲು ವಿದ್ಯಾರ್ಥಿಯ ವೈದ್ಯಕೀಯ ವೃತ್ತಿಪರರಿಂದ ಸಲಹೆ ಪಡೆಯಬೇಕು, ಹಾಗೂ ಈ ಸಲಹೆಯು ವಿಶ್ವೀಕರಿಸಿದಲ್ಲಿನ ಕೊರೋನಾವೈರಸ್ (ಕೋವಿಡ್-19) ಸಾಂಕ್ರಾಮಿಕ ಸ್ಥಿತಿಯನ್ನು ಅವಲಂಬಿಸಿ ಬದಲಾಗಬಹುದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು [ಡಿಇಟಿ ಹೆಲ್ತ್ ಕೇರ್ ನೀಡ್ಸ್](#) ನೀತಿಗೆ ಅನುಗುಣವಾಗಿರುತ್ತದೆ. ಈ ಪ್ರದೇಶದಲ್ಲಿ ಹೆಚ್ಚುವರಿ ಅಗತ್ಯವಿರುವ ಯಾವುದೇ ಕುಟುಂಬವನ್ನು ಶಾಲೆಯು ಬೆಂಬಲಿಸುತ್ತದೆ.

ಶಾಲಾ ಸಭೆಗಳು, ಅಸೆಂಬ್ಲಿಗಳು, ಪ್ರವಾಸಗಳು ಮತ್ತು ಇತರ ಅನಿವಾರ್ಯವಲ್ಲದ ದೊಡ್ಡ ಕೂಟಗಳನ್ನು ಮುಂದಿನ ಸೂಚನೆಯವರೆಗೂ ಮುಂದೂಡಲಾಗುತ್ತದೆ.

ನೈರ್ಮಲ್ಯ

ಪರಿಣಾಮಕಾರಿಯಾದ ಕೈಗಳ ನೈರ್ಮಲ್ಯವನ್ನು ಮುಂದುವರಿಸುವ ಮೂಲಕ ಪ್ರತಿಯೊಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಮತ್ತು ಕೊರೋನಾವೈರಸ್ (ಕೋವಿಡ್-19) ಹರಡುವುದನ್ನು ತಡೆಯಬಹುದು. ಸ್ಥಳದಲ್ಲಿನ ಬೋಧನೆ ಮತ್ತು ಕಲಿಕೆಗೆ ಮರಳುವಾಗ ವರ್ಧಿತ ನೈರ್ಮಲ್ಯದ ಕ್ರಮಗಳು ಮುಂದುವರಿಯುತ್ತವೆ.

- ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ನಿಯಮಿತವಾದ ಕೈಯ ನೈರ್ಮಲ್ಯವನ್ನು, ವಿಶೇಷವಾಗಿ ಶಾಲೆಗೆ ಬಂದಾಗ, ತಿನ್ನುವ ಮೊದಲು ಮತ್ತು ನಂತರ, ಮೂಗು ಸೇದಿದ ನಂತರ, ಕೆಮ್ಮಿದ, ಸೀನಿದ ಅಥವಾ ಶೌಚಾಲಯವನ್ನು ಬಳಸಿದ ನಂತರ ಕಾಯ್ದುಕೊಳ್ಳಬೇಕು. ಅಗತ್ಯವಾದಲ್ಲಿ ಸಿಬ್ಬಂದಿ ಇದಕ್ಕೆ ಸೂಚನೆಗಳನ್ನು ನೀಡುತ್ತಾರೆ ಅಥವಾ ಮೇಲ್ವಿಚಾರಣೆ ಮಾಡುತ್ತಾರೆ.
- ಸೋಪ್ ಮತ್ತು ನೀರು ಸುಲಭವಾಗಿ ಲಭ್ಯವಿಲ್ಲದಿದ್ದಲ್ಲಿ, ಭರ್ತಿಯಾದ ಪ್ರತಿ ಕೋಣೆಯಲ್ಲೂ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಒದಗಿಸಲಾಗುವುದು.
- ಈಸಮಯದಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ಕಾರಂಜಿಯಿಂದ ನೇರವಾಗಿ ಕುಡಿಯಲು ಅನುಮತಿ ಇರುವುದಿಲ್ಲ. ಬದಲಾಗಿ ಅವರು ಶಾಲೆಯಲ್ಲಿ ಬಳಸಲು (ಮತ್ತು ಪುನಃ ತುಂಬಿಸಲು) ತಮ್ಮದೇ ನೀರಿನ ಬಾಟಲಿಯನ್ನು ತರಬೇಕು.

ಶಾಲೆಗೆ ಆಗಮನ ಮತ್ತು ನಿರ್ಗಮನ

ಶಾಲಾ ಪರಿಸರಕ್ಕೆ ಕೊರೊನಾವೈರಸ್ (ಕೋವಿಡ್ -19) ಅನ್ನು ಪರಿಚಯಿಸುವ ಮುಖ್ಯ ಅಪಾಯ ವಯಸ್ಕರಿಂದ ಇರುವುದರಿಂದ, ಶಾಲಾ ಸಮುದಾಯದ ವಯಸ್ಕ ಸದಸ್ಯರ ನಡುವೆ ಸಾಮೀಪ್ಯವನ್ನು ತಪ್ಪಿಸಬೇಕು, ವಿಶೇಷವಾಗಿ ಶಾಲೆಗೆ ಬಿಡುವಾಗ ಮತ್ತು ಕರೆದುಕೊಂಡು ಹೋಗುವಾಗ.

- ಸಿಬ್ಬಂದಿ ಮತ್ತು ಪೋಷಕರು ಶಾಲೆಯ ಒಳಗೆ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಂಪುಗೂಡದೇ ದೈಹಿಕ ಅಂತರದ ಕ್ರಮಗಳನ್ನು ಪಾಲಿಸಬೇಕು .
- ದೈಹಿಕ ಅಂತರವನ್ನು ಅಭ್ಯಾಸ ಮಾಡುವುದು ಮತ್ತು ಶಾಲೆಯೊಳಗೆ ಮತ್ತು ಶಾಲಾ ಪ್ರವೇಶ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮತ್ತು ವಯಸ್ಕರ ನಡುವಿನ ಸಂವಹನವನ್ನು ಕಡಿಮೆ ಮಾಡಲು ಇರುವ ವ್ಯವಸ್ಥೆಗಳು ಇವುಗಳನ್ನು ಒಳಗೊಂಡಿತ್ತದೆ:
 - ವಯಸ್ಕರ ನಡುವೆ ಅಂತರವನ್ನು ಉತ್ತೇಜಿಸಲು ಶಾಲೆಯ ಗೇಟ್‌ನಲ್ಲಿ ಚುಕ್ಕೆಗಳನ್ನು ಇಡುವುದು
 - ಪೋಷಕರಿಗೆ ಸ್ಥಳದಲ್ಲಿರಲು ಅನುಮತಿಯಿರುವುದಿಲ್ಲ ಮತ್ತು ಅಗತ್ಯವಿದ್ದಾಗ ಫೋನ್ ಅಥವಾ ಇಮೇಲ್ ಮೂಲಕ ಶಾಲೆಯನ್ನು ಸಂಪರ್ಕಿಸುವಂತೆ ಕೇಳಲಾಗಿದೆ
 - ಅಗತ್ಯ ಸಭೆಗಳನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಲಾಗುತ್ತದೆ
 - ಸಾಮಾಜಿಕ ಅಂತರದ ಮಾರ್ಗಸೂಚಿಗಳು ಮತ್ತು ಶುಭಾಶಯಗಳನ್ನು ತಿಳಿಸುವ ಯಾವುದೇ ಸಂವಹನಗಳು ಸಂಪರ್ಕಹಿತವಾಗಿರಬೇಕು
 - ಅಗತ್ಯವಿದ್ದರೆ ಶಾಲೆಯ ದ್ವಾರದಲ್ಲಿ ಅಥವಾ ಹೊರಗಿನ ತರಗತಿ ಕೋಣೆಗಳಲ್ಲಿ ಸಭೆ ಸೇರುವ ವಯಸ್ಕರ ಸಂಖ್ಯೆಯನ್ನು ಕಡಿಮೆ ಮಾಡಲು ಸಂಭವನೀಯ ಹಂತ ಹಂತದ ಬಿಡುವಿಕೆ ಹಾಗೂ ಕರೆದುಕೊಂಡು ಹೋಗುವ ಸಮಯ